

ಬಿಎಂಆರ್‌ಸಿಎಲ್/ಸಿಪಿಆರ್‌ಓ/ಪತ್ರಿಕಾ ಪ್ರಕಟಣೆ/2019-20

ದಿನಾಂಕ: 08/01/2020

ಪತ್ರಿಕಾ ಪ್ರಕಟಣೆ

2011 ರಲ್ಲಿ ಮೆಟ್ರೋ ರೈಲು ಸೇವೆಯನ್ನು ಪ್ರಾರಂಭಿಸಿದ ದಿನದಿಂದಲೂ ಇಂದಿನವರೆವಿಗೂ ಸಾರ್ವಜನಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮವು ಅತ್ಯುತ್ತಮ ಸೇವೆಯನ್ನು ನೀಡುತ್ತಿದೆ. ಕಳೆದ 8 ವರ್ಷಗಳಿಂದಲೂ ಕಾರ್ಯಾಚರಣೆಗಳಲ್ಲಿ ಸುಸಂಗತವಾಗಿ ಶೇ. 99 ಕ್ಕಿಂತಲೂ ಹೆಚ್ಚು ನಿಯಮಿತತೆ ಸಾಧಿಸಿದೆ ಎಂದು ತಿಳಿಸಲು ಸಂತೋಷಿಸುತ್ತದೆ. ಬೆಂಗಳೂರು ಮೆಟ್ರೋ ರೈಲು ನಿಗಮವು ಜನದಟ್ಟಣೆ ಸಮಯದಲ್ಲಿ ಗರಿಷ್ಠ 4 ನಿಮಿಷಗಳ ಅಂತರದಲ್ಲಿ ರೈಲುಗಳ ಸೇವೆಯನ್ನು ಸಾರ್ವಜನಿಕರಿಗೆ ಒದಗಿಸುತ್ತಿದೆ. ಪ್ರಯಾಣಿಕರ ಬೇಡಿಕೆ ಮತ್ತು ಅವಶ್ಯಕತೆಗಳನ್ನು ಪೂರೈಸಲು, ಸೇವೆಗಳನ್ನು ನಿರಂತರವಾಗಿ ಪರಿಶೀಲಿಸುತ್ತಿದೆ ಮತ್ತು ಕಾರ್ಯಗತಗೊಳಿಸುತ್ತಿದೆ.

ನಿಗಮವು ಪ್ರಯಾಣಿಕರ ಅನುಕೂಲ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ಮುಂಚಿತವಾಗಿಯೇ ಕ್ರಮಕೈಗೊಂಡು, ಪೂರ್ವ-ಪಶ್ಚಿಮ ಕಾರಿಡಾರ್‌ನಲ್ಲಿ (ನೇರಳೆ ಮಾರ್ಗ) ಎಲ್ಲಾ ರೈಲುಗಳನ್ನು 6 ಬೋಗಿ ರೈಲುಗಳನ್ನಾಗಿ ಪರಿವರ್ತಿಸಿದೆ. ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ (ಹಸಿರು ಮಾರ್ಗ) ಸಹ ಹೆಚ್ಚಿನ ರೈಲುಗಳನ್ನು ಈಗಾಗಲೇ 6 ಬೋಗಿಗಳಾಗಿ ಪರಿವರ್ತಿಸಲಾಗಿದ್ದು, ಜನವರಿ 2020 ಅಂತ್ಯದ ವೇಳೆಗೆ, ಎಲ್ಲಾ ರೈಲುಗಳನ್ನು 6 ಬೋಗಿಗಳ ರೈಲುಗಳನ್ನಾಗಿ ಪರಿವರ್ತಿಸಲಾಗುತ್ತದೆ.

ಮೇಲೆ ಕಲ್ಪಿಸಲಾದ ಸೌಲಭ್ಯಗಳಲ್ಲದೇ, ಪ್ರಯಾಣಿಕರ ಅನುಕೂಲಕ್ಕಾಗಿ ಕೆಳಕಂಡ ಇತರೆ ಹೆಚ್ಚುವರಿ ಸೌಲಭ್ಯಗಳನ್ನು ಅಳವಡಿಸಲಾಗಿದೆ.

- 1ನೇ ಜನವರಿ 2020 ರಿಂದ ಜಾರಿಗೆಬರುವಂತೆ ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್ ಇಂಟರ್‌ಚೇಂಜ್ ನಿಲ್ದಾಣದಿಂದ ಮಧ್ಯರಾತ್ರಿಯವರೆಗೆ ಮೆಟ್ರೋ ಸೇವೆಗಳನ್ನು ವಿಸ್ತರಿಸಲಾಗಿದೆ.
- ಮಹಿಳಾ ಪ್ರಯಾಣಿಕರಿಗಾಗಿ ಮೊದಲನೇ ಬೋಗಿಯನ್ನು ವೀಸಲಿಟ್ಟು, ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ; ಮಹಿಳೆಯರು ಇದರಿಂದ ಸುರಕ್ಷತೆಯಿಂದ ಉತ್ತಮವಾಗಿ ಪ್ರಯಾಣಿಸಬಹುದು.
- ವಿಶೇಷ ಸಂದರ್ಭಗಳಲ್ಲಿ ಅಂದರೆ, ಹೊಸ ವರ್ಷದ ಮುನ್ನಾದಿನ, ಫಲಪುಷ್ಪ ಪ್ರದರ್ಶನಗಳು, ಕ್ರಿಕೆಟ್ ಪಂದ್ಯಗಳು ಇತ್ಯಾದಿ ಸಂದರ್ಭಗಳಲ್ಲಿ ಹೆಚ್ಚುವರಿ ರೈಲುಗಳ ಸೇವೆಯನ್ನು ಪ್ರಯಾಣಿಕರಿಗೆ ಒದಗಿಸಲಾಗುತ್ತಿದೆ.
- 15 ನಿಲ್ದಾಣಗಳಲ್ಲಿ ಹೆಚ್ಚುವರಿಯಾಗಿ 18 ಎಸ್ಕಲೇಟರ್‌ಗಳನ್ನು ಒದಗಿಸಲಾಗಿದ್ದು, ಇದಲ್ಲದೇ ಇನ್ನೂ 11 ಎಸ್ಕಲೇಟರ್‌ಗಳನ್ನು 6 ನಿಲ್ದಾಣಗಳಲ್ಲಿ ಒದಗಿಸಲಾಗುವುದು.
- ಎಲ್ಲಾ ನಿಲ್ದಾಣಗಳಲ್ಲಿ ಎಲ್‌ಇಡಿ ದೀಪಗಳೊಂದಿಗೆ ಬೆಳಕಿನ ಮಟ್ಟವನ್ನು ಹೆಚ್ಚಿಸಲಾಗಿದೆ.
- ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
- ವಾಹನ ನಿಲುಗಡೆ ಸೌಲಭ್ಯವನ್ನು ನಿಲ್ದಾಣಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
- ಸ್ಮಾರ್ಟ್ ಕಾರ್ಡ್‌ಗಳ ಆನ್‌ಲೈನ್ ಟಾಪ್-ಅಪ್ ವ್ಯವಸ್ಥೆ ಮಾಡಲಾಗಿದೆ.

3 ಬೋಗಿ ರೈಲುಗಳನ್ನು 6 ಬೋಗಿ ರೈಲುಗಳನ್ನಾಗಿ ಉನ್ನತೀಕರಣದಿಂದ ಕಾರ್ಯಾಚರಣೆ ವೆಚ್ಚದಲ್ಲಿ ಹೆಚ್ಚಳದ ಜೊತೆಗೆ ಸಾಮಾನ್ಯ ಸೇವೆಗಳ ವೆಚ್ಚವು ಹೆಚ್ಚಳವಾಗಿರುತ್ತದೆ. ಆದಾಗ್ಯೂ, ಪ್ರಯಾಣದ ಮೂಲ ದರಗಳನ್ನು 2017 ರಿಂದ ಪರಿಷ್ಕರಿಸಲಾಗಿಲ್ಲ. ಆರ್ಥಿಕ ವರ್ಷ 2019-20 ರಲ್ಲಿ ನಿವ್ವಳ ನಗದು ರೂ. 60ಕೋಟಿ ನಷ್ಟ ಎಂದು ಅಂದಾಜಿಸಲಾಗಿದೆ.

ಮೂಲ ದರಗಳನ್ನು, ಒಂದು ದಿಕ್ಕಿನ ಪ್ರಯಾಣಕ್ಕಾಗಿ ನಿಗದಿಪಡಿಸಲಾಗಿದ್ದು, ಪ್ರಯಾಣಿಕರು ಪ್ರತಿ ಪ್ರಯಾಣದ ಸಂದರ್ಭದಲ್ಲಿ ಟೋಕನ್ ಖರೀದಿಸಬೇಕಾಗುತ್ತದೆ. ಪ್ರಯಾಣಿಕರ ಸಮಯವನ್ನು ಉಳಿಸುವ ಸಲುವಾಗಿ, ಬಿಎಂಆರ್‌ಸಿಎಲ್ ಮೂಲ ದರದ ಮೇಲೆ ಶೇ. 15 ರಷ್ಟು ರಿಯಾಯಿತಿಯನ್ನು ನೀಡುವ ಮೂಲಕ ಸ್ಮಾರ್ಟ್ ಕಾರ್ಡ್‌ಗಳ ಬಳಕೆಯನ್ನು ಪ್ರೋತ್ಸಾಹಿಸುತ್ತಿದೆ. ಶೇ 62 ರಷ್ಟು ಪ್ರಯಾಣಿಕರು ಸ್ಮಾರ್ಟ್ ಕಾರ್ಡ್‌ಗಳನ್ನು ಬಳಸುತ್ತಿದ್ದಾರೆಂಬುದನ್ನು ಇಲ್ಲಿ ಗಮನಿಸಬಹುದಾಗಿದೆ. ಹೆಚ್ಚಿನ ಪ್ರೋತ್ಸಾಹದ ಸಾಧನೆಯ ದೃಷ್ಟಿಯಿಂದ ಮೂಲ ಶುಲ್ಕ ರಚನೆಯ ಮೇಲಿನ ರಿಯಾಯಿತಿಯನ್ನು ದಿನಾಂಕ 20/01/2020 ರಿಂದ ಶೇ. 15 ರಿಂದ ಶೇ. 5 ಕ್ಕೆ ಪರಿಷ್ಕರಿಸಲಾಗುತ್ತಿದೆ.

ಆದರೆ, ಮೂಲ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲವೆಂದು ಸಾರ್ವಜನಿಕರ ಗಮನಕ್ಕೆ ತರಲಾಗಿದೆ.

ಬಿಎಂಆರ್‌ಸಿಎಲ್ ಎಲ್ಲಾ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಮೇಲಿನ ಬದಲಾವಣೆಯನ್ನು ಗಮನಿಸಿ ಮತ್ತು ಅನುಕೂಲಕರ ಪ್ರಯಾಣಕ್ಕಾಗಿ ಸ್ಮಾರ್ಟ್ ಕಾರ್ಡ್‌ಗಳನ್ನು ಬಳಸಲು ವಿನಂತಿಸುತ್ತದೆ.

ಸಹಿ/-

(ಬಿ.ಎಲ್.ಯಶವಂತ್ ಚವ್ವಾಣ್)
ಮುಖ್ಯ ಸಾರ್ವಜನಿಕ ಸಂಪರ್ಕಧಿಕಾರಿ